

భగవద్గీత మట్టికొండు యుద్ధరంగదల్లియే. కిగేయే కగ్గద మట్టిగూ యుద్ధక్షు ప్రకృత్కువాగి అల్లిదిద్దరూ, పరోక్షవాద సంబంధవంతూ ఉంటన్నిభుదు! కగ్గపే ఈ నంటన్న ద్వినిహృతివాగి హేళిదే:

ಮುತ್ತಿರುವದಿಂದ ಭೂಮಿಯನೊಂದು ದುರ್ದೀವ  
ಮೃತ್ಯು ಸುಜಾಯುತೆಲಿಹನು ಕೇಳಿಕಾಶತೆ  
ಮುತ್ತಿಪ್ಪದು ತಲೆಯನನುದಿನದ ಲೋಕದ ವಾರ್ತೆ  
ಎತ್ತಲಿದ್ದೆಲ್ಲ ಕಡೆ? — ಮಂಕುತ್ತಿಮ್ಮು

ಮಾನವರೂ ದಾನವರೂ ಭೂಮಾತೆಯನು ತಣೆಸಿ  
ಕೊಣಿತೆವನೇರಿಯುವರು ಬಾಷ್ಟು ಸಲುವದಿರ್?  
ಪನು ಹಗೆ! ಪನು ಧಗೆ! ಪನು ಹೊಗೆ! ಯೋ ಧರಣ  
ಸೌನಿಕನ ಕಟ್ಟಿಯೇಂ? – ಮುಂಕುತಿಮ್ಮೆ

ಇವುಕ್ಕೂ ಯಾರುಧ್ಯ ಎನ್ನುವುದು ಎರಡು ಹೊರಿಗಿನ ಪಕ್ಷಗಳ ನಡುವೆ  
ನಡೆಯಬೇಕಾದ ಶಸ್ತ್ರಾಸ್ತ್ರಗಳ ಪ್ರಯೋಗವ್ಯೇ ಅಲ್ಲ; ನಿತ್ಯವೂ ನಮ್ಮಲ್ಲಿಯೇ,  
ನಮ್ಮ ಅಂತರಂಗದಲ್ಲಿಯೇ ಭಾವ-ಬುದ್ಧಿಗಳ ಕಡನ ನಡೆಯುತ್ತು ಲೇ  
ಇರುತ್ತದೆ. ಈ ಅಂತರಂಗಸಂಗೂಮದ ದುಪ್ಪರಿಜಾವಾಗಳನ್ನು ಇವ್ಯೇ

మరొకసు నిర్దిష్టం చిత్రమాలు లేదా  
శయనమాలు నిర్దిష్ట కుడి వ్యక్తము||  
ప్రథమ నీటిధియను చ్ఛిను నెచ్చి నీటిధి  
ఎనుకుటుంది - ఈ ద్వారా  
స్వామ్యము -  
299

ದಿವಿಚಿ ಕ್ಕೆ ಬರವದಲ್ಲಿ 'ಮರಳ ಮನಿಸಿನ ಕಗ್ಗ' ದ ಒಂದು ಪದ್ಯ ಎಂದು ಹೇಳಲು ಬರುವುದಲ್ಲ. ಈ ಒಗಿನ ಕದನಹುತ್ತೊಹಲವೇ ಹೋರಿನ ಮಹಾಯುದ್ಧಗಳಿಗೂ ಮೂಲಕಾರಣವಾಗುವಂಥದ್ದು. ಗಿತೆ ಆಗಿರಬಹುದು ಅಥವಾ ಕಗ್ಗ ಆಗಿರಬಹುದು - ಇವೆಡರ ದಿವಿಪಾದ ನಿಲ್ಲವು ಇರುವುದು ಅಂತರಂಗದ ಧರೀಯನ್ನು ತಗ್ಗಿಸುವುದು, ನಮ್ಮೊಳಗಿನ ಕತ್ತಲೆಯನ್ನು ಒಳಿಸುವುದು, ವಿಕಾರಗೊಂಡು ಜೆವನಕ್ಕೆ ವೀರೇಕ ಎಂಬ ಸೌಂದರ್ಯದ ಅಭರಣವನು ತೋಡಿಸುವುದು.

ನಮ್ಮೆಲ್ಲ ರಜೆವನದಲ್ಲಿ ಏದುರಾಗುವ ಪ್ರಶ್ನೆಗಳನ್ನೇಲ್ಲ ಕಗ್ಗವೇ  
ಪ್ರಾರ್ಥಣೆಕ್ಕೆವಾಗಿ ಸ್ವಿಕರಿಸಿ ಅವಗಳಿಗೆ ಸಮಾಧಾನವನ್ನು  
ನೀಡುತ್ತ ಹೋಗುತ್ತದೆ. ‘ಎನು ಜೀವನದಧರ್ಥ? ಎನು ಪ್ರಪಂಚಾರ್ಥ?’;  
‘ಒಗಟಿಯೇನು ಸ್ವಾಸ್ಥಿ? ಬಾಲಿನಧರ್ಥವೇನು?’; ‘ಉದ್ಯಕಾರ್ಥ ನಾಯಕರು  
ಪಕನೊ ಅನೇಕರೊ?’; ‘ಮಾನವನ ಗುರಿಯೇನು? ಬೆಲೆಯೇನು?  
ಮುಗಿಯೇನು? ಎನಧರ್ಥವಿದಕೆಲ್ಲ?’ – ಇಂಥ ಮೂಲಭೂತ ಪ್ರಶ್ನೆಗಳಿಗೆ  
ಉತ್ತರಗಳನ್ನು ಕೊಡಲು ಕಗ್ಗ ಪ್ರಯತ್ನಿಸುತ್ತದೆ. ಈ ಉತ್ತರಗಳೊದರೋ  
ಗಂಭೀರಸ್ವರೂಪದಲ್ಲಾ ಸರಳಸ್ವರೂಪದಲ್ಲಾ ಪ್ರಕಟವಾಗಿವೆ: ಏಮ್ಮೀರೆ  
ಪ್ರಶ್ನೆಗಳಿಗೆ ನೇರ ಉತ್ತರಗಳಲ್ಲ; ಉತ್ತರಗಳನ್ನು ಕಂಡುಕೊಳ್ಳಲು ನನ್ನಮನ್ನು

సిద్ధగోళమత్తవే. కిగే మేల్చుణ్ణు క్రగ్డ ద్వశ్రూప శరలవాగి కండరూ, మనన మాదిదమ్ము అదర ధ్వనిత్కు విష్ణువాగుత్త హోగుత్తదే. కిగిద్ద రూ కొడ దివిజియవర లాట్టెల ఇద్దధు సామాన్సీగే కంగ్వోదు బెళ్కన లారుగొలలాగలి ఎంబుదే. ‘ఇదు ప్రసిద్ధరస్సు పుష్టయరన్న లుస్టేటిస్టెద్దల్. ఒపు సామాన్సరాదవర మనెయ బెళ్కిగే ఇదు ఒందు తొట్టినమ్మ ఎణ్ణెయంతాదరే ననగే తృష్ణి’ ఎందుబ్బారే అవరు. కిగాగియే అవరు ‘మంకుతిమ్మన క్రగ్డ’ ద ఆకారద బగ్గేయుల తుంబ ఆచోళిసిధ్దు. సదా నమ్మ జీలతెయిల్లరబేచు; కిగాగి అదన్న జేబినల్లికిసేల్చల్లు అల్లవడువంధ గాత్రదల్లరబేకేందు తేమానిసి హాగేయే ప్రకటిసిదరు.

ಮಂಕುತ್ತಿಮುನ ಕಗ್ಗದ ಮೊದಲ ಅವಶ್ಯಿ ಕನಾರ್ ಪಕ ಪ್ರಕಟನಾಲಯದಿಂದ  
ಹೊರಬಂದಿತು. 945 ಚೌಪಡಿಗಳ ಈ ಕೃತಿಯಲ್ಲಿವೆ. (ಪ್ರಕಟವಾಗದೆ  
ಉಳಿದುಕೊಂಡಿದ್ದ ಇನ್ನು ಕೆಲವು ಪಡ್ಡಗಳನ್ನು ದಿವಿಚಿಯವರು  
ಶೈಲಿಕೊಂಡ ಒಳಿಕ ವಿಧಾನ್ ಎಂಬು. ರಂಗಾಂಥಾರಮಾರ್ ಸಂಪಾದಿಸಿ  
‘ಮರುಳಮುನಿಯನ ಕಗ್ಗ’ ಎಂಬ ಹೆಸರಲ್ಲಿ ಪ್ರಕಟಿಸಿದರು.) ಕಗ್ಗದ  
ಮೊದಲ ಮುದ್ರಣದಲ್ಲಿ ದಿವಿಚಿಯವರು ತಮ್ಮನ್ನು ‘ಸಂಪಾದಕರು: ದಿ. ವಿ.  
ಗುಂಡಪ್ಪ’ ಎಂದು ಕಾಣಿಸಿದ್ದರು ಎನ್ನುವರು ಶಂಡ ಗಮನಾರ್ಹವಾದುದು.  
ಕನ್ನಡಾರಸ್ತುತಲೋಕ ಮಾತ್ರವಲ್ಲ, ಭಾರತವೇ ಕಂಡಿರುವ ಧೀಮಂತ  
ವೃತ್ತಿಗಳಲ್ಲಿ ಪ್ರಮುಖರು ದಿವಿಚಿ. ಅನಂದ ಕುಮಾರಸ್ವಾಮಿಯಂಥವರೇ

ಅವರ ಧೀಮತಿಕೆಯನ್ನು ಪ್ರಶಂಸಿಸಿದ್ದರು.  
ಹೀಗಿದ್ದರೂ ಕೂಡ ದಿವಿಯಿಯವರು ತಮ್ಮನ್ನು  
ತಾವು ಒಟ್ಟಿ ಸಾಮಾನ್ಯ ಪತ್ರಕರ್ತ ಎಂದವೈ  
ಕರೆದುಕೊಳ್ಳುತ್ತಿದ್ದರು. ಕಗ್ಗರ ಪಡ್ಡಗಳಲ್ಲಾ ಅವರ  
ಈ ಸಹಜವಿನಯ ಎದ್ದುಕೊಳ್ಳುತ್ತದೆ. ‘ಕವಿಯಲ್ಲ,  
ವಿಚಾನಿಯಲ್ಲ, ಬರಿ ತಾರಾದಿ’ ಎಂದು ತಮ್ಮನ್ನು  
ಕರೆದುಕೊಂಡು ಗ್ರಂಥಗಳ ಆಧಾರದಿಂದಲೂ  
ಅನುಭವದ ಪಾಕದಿಂದಲೂ ಕಗ್ಗವನ್ನು ಬರೆದೆ  
ಎಂದಿದ್ದಾರೆ. ಮಾತ್ರವಲ್ಲ, ‘ನಾನು ಹೇಳಿದ್ದೇ  
ಅಂತಿಮ ತೀಪ್ಯು’ ಎಂಬ ಹಂತವೂ ಅವರಲ್ಲಿ  
ಇಲ್ಲ; ‘ನಾನ್ನಲ್ಲ ಸಂದೇಹಗಳಿಬೇ ಎನ್ನುತ್ತಾರೆ,  
‘ಇಂದಿಗೆ ಮತವಚಿತ’ ಎನ್ನುತ್ತ ನಾಳೆ  
ಮತ್ತುಮ್ಮೆ ಮಧನದಿಂದ ಸಕ್ಕೆದ ಇನ್ನೊಂದು  
ಆಯಾಮ ಪ್ರಕರಣಗಳಹುದು ಎಂಬುದನ್ನೂ  
ಸೂಚಿಸುತ್ತಾರೆ.

କୁର୍ଦ୍ଦ ଆରଂଧଦଲ୍ଲ ବିନ୍ଦ ଚିତ୍ତ ଜଦେ ବିନ୍ଦ  
ପାଳଗିବିଲ୍ଲ ଧ୍ୟାମମ୍ବନାଦ ବିଭୁନ  
ଚିତ୍ତ. କୁ ଚିତ୍ତଦ ବଗେ ଦିଵିଜୀଯିବର ଶିଷ୍ଟ ଏହୋ  
ଆର. ରାମସାମୀ ଅବର ମାତୁଗଳନ୍ତୁ ଶିଲ୍ପୀ

ಉಲ್ಲೇಖಿಸಬಹುದು:

‘గవియల్లి బెళ్ళకిల్లద కారణ ఎల్ల వు మబ్బాగిదే. దిట్టిసి నోడిదరే మాత్ర ఆక్కతి కాసుక్కడే. పూర్వకవన్న నోడిది ఒప్ప మహానైయిరు ‘చక్క సరియాగి ముద్దుణివాగిల్ల’ ఎందు దివిజయవరిగే దూరిధ్దరు! వాస్తవాగి చక్క హాగే ఇరువుదు ఉండ్డేశవువాకచ్చే. జగత్తినల్లి అనేక ముఖ్యతత్త్వ గళు స్థాలవాగి జనరిగే గోచరిసుత్తవే – అప్పత్తున్నరిగే కూడ. ఆళ్ళక్క హొక్కు విచారించిదగా అనేక సంగతిగళు అస్పష్టవాయియే లభించుతువే – శాస్త్రిక్లరిగే కూడ. జగత్తిన బగ్గె ఇరువ, సాధ్యవిరువ అరివు పరిమిత ఎంబుదన్న సూచిసువుదు ఆ చెక్కద ఇంగిత. ‘ఎల అరెబేళ్క అరేసుఇపు అరేతిఇపిలి’.

ఇందు అక్కరద శీకొన నవుల్లి అపరిమితవాద దురఖంకారవన్న మట్టిసిదే. ఎల్ల అరివు నవు అంగైయల్లి - ఎన్నడ ధిమాకు ఎట్టకాణుత్తిదే. ఇందిన నము మతియ మితియన్ను గిఱయ శీతియన్న కెన్డియింటే కాణసబల మహాక్షతియే మంకుతిమున కగ్గ.